

# ಎಚ್‌ಡಿಎಫ್‌ಸಿ ಎಗೋ ಜನರಲ್ ಇನ್‌ಶೂರನ್ಸ್ ಕಂಪನಿ ಲಿಮಿಟೆಡ್



Take it easy!

ಕರ್ನಾಟಕ ರೈತ ಸುರಕ್ಷ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (KRS-PMFBY) ಮತ್ತು ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ (RWBCIS)

## KARNATAKA RAITHA SURAKSHA PRADHAN MANTRI FASAL BIMA YOJANA (KRS-PMFBY) & RESTRUCTURED WEATHER BASED CROP INSURANCE SCHEME (RWBCIS)

### ಪ್ರಸ್ತಾವನೆ/Proposal Form

ಸಂಖ್ಯೆ/No.: \_\_\_\_\_

ಬೆಳೆ ವಿಮೆ ಯೋಜನೆ/INSURANCE SCHEME:

ಪ್ರ.ಮ.ಫ.ಬಿ.ಯೋ./PMFBY

ಮ.ಹ.ಆ.ಬಿ.ವಿ.ಯೋ./RWBCIS

ವರ್ಷ/YEAR: 20\_\_-\_\_

ಋತು/SEASON: ಮುಂಗಾರು/KHARIF:

ಹಿಂಗಾರು/RABI:

ಬೇಸಿಗೆ/SUMMER:

### ಬೆಳೆ ಹಾಗೂ ಪ್ರಸ್ತಾಪಿತ ವಿಮೆ ಪ್ರದೇಶದ ವಿವರ/Details of crop(s) and area(s) proposed for Insurance

ಜಿಲ್ಲೆ/District:

ತಾಲ್ಲೂಕು/Taluk:

ವಿಮಾ ಘಟಕ/Insurance Unit:

ಗ್ರಾ.ಪಂ./GP:

ಹೋಬಳಿ/Hobli:

ಬೆಳೆಯ ಹೆಸರು/Name of crop: \_\_\_\_\_

ನೀರಾವರಿ ವಿಧ (ನೀರಾವರಿ/ಮಳೆ ಆಶ್ರಿತ/ಅನಿರ್ದಿಷ್ಟ)/Irrigation Type (Irrigated/Rainfed/nonspecified) \_\_\_\_\_

ಬೆಳೆಯ ವಿಧ ಏಕಬೆಳೆ/ಮಿಶ್ರಬೆಳೆ/ಅಂತರ್ಬೆಳೆ/Type of Crop Single/Mixed/Inter Crop: \_\_\_\_\_

ಹೋಬಳಿ/Hobli:	ಗ್ರಾಮಪಂಚಾಯತಿ/ Grama Panchayath:	ಗ್ರಾಮ/Village:	ಸರ್ವೆ ಸಂ./ Survey No.	ಪ್ರಸ್ತಾಪಿತ/ನೈಜ ಬಿತ್ತನೆ ದಿನಾಂಕ/ Proposed date/Actual date of sowing:	ವಿಸ್ತೀರ್ಣ/Area:		
					ಎಕರೆ/Acre	ಗುಂಟೆ/Gunta	ಅಣಾ/F gunta
ವಿಮೆಗೆ ಒಲಪಡಿಸುವ ಒಟ್ಟು ವಿಸ್ತೀರ್ಣ/Total Insurable Area:							

ರೈತನ ವಿಮಾ ಮೊತ್ತ (ರೂ.)/Farmers Premium amount (Rs.): \_\_\_\_\_

ಸಾಲಗಾರ ರೈತ/Loanee Farmer:

ಸಾಲಗಾರನಲ್ಲದ ರೈತ/Non Loanee Farmer:

ಉಳಿತಾಯ ಖಾತೆ ಸಂ./Saving A/c No.: \_\_\_\_\_

ಪ್ರಸ್ತಾಪಕನ (ರೈತನ) ಹೆಸರು/Proposer Farmer Name: \_\_\_\_\_ ಬಿನ್/ಕೋ. /S/o, D/o, W/o, C/o: \_\_\_\_\_

ವಿಳಾಸ/Address: \_\_\_\_\_

ಪಿನ್ ಕೋಡ್/Pincode: \_\_\_\_\_

ಮೊಬೈಲ್ ಸಂ./Mobile No: +91 \_\_\_\_\_

ಇಮೇಲ್/e-mail: \_\_\_\_\_

ರೈತರ ವರ್ಗ/Farmer Category: ಸಣ್ಣ/Gender:

ಅತಿಸಣ್ಣ/Gender:

ಇತರೆ/Gender:

ಲಿಂಗ/Gender: ಗಂಡು/Male:

ಹೆಣ್ಣು/Female:

ಇತರೆ/Other:

ಹುಟ್ಟಿದ ದಿನಾಂಕ/Date of Birth:

ವರ್ಗ/Caste: ಪ. ಜಾ./SC:

ಪ. ಪಂ./ST:

ಓ. ಬಿ. ಸಿ./OBC:

ಇತರೆ/Others:

ಆಧಾರ್ ಸಂ./Aadhaar No.: \_\_\_\_\_

\* ಆಧಾರ್ ಸಂಖ್ಯೆ ಇಲ್ಲದಿದ್ದರೆ ಆಧಾರ್ ನೋಂದಣಿ ಸಂಖ್ಯೆ (28 ಅಂಕಗಳು) /  
Only if Aadhaar is not available Aadhaar Enrolment Slip No(28 Digits)

ಇತರೆ ಗುರುತಿನ ಚೀಟಿ ಸಂ./Other ID's No.: \_\_\_\_\_

### ಸಲ್ಲಿಸಬೇಕಾದ ದಾಖಲಾತಿಗಳು/Documents to be attached:

1. ಪಹಣಿ ಪ್ರತಿ/RTC Copy:
2. ಆಧಾರ್ ಪ್ರತಿ (ಆಧಾರ್ ಸಂಖ್ಯೆ ಇಲ್ಲದಿದ್ದರೆ ಆಧಾರ್ ನೋಂದಣಿ ಸಂಖ್ಯೆ (28 ಅಂಕಗಳ) ಯೊಂದಿಗೆ ಇತರೆ ಗುರುತಿನ ಚೀಟಿ ಪ್ರತಿ ಸಲ್ಲಿಸಿ)/Aadhaar Copy (If no Aadhaar, submit Aadhaar Enrolment Slip No(28 Digits) along with one of the other specified document):
3. ಬ್ಯಾಂಕ್ ಪಾಸ್ ಬುಕ್ ಪ್ರತಿ/Bank passbook xerox

### ಸ್ವೀಕೃತಿ/ACKNOWLEDGEMENT

ದಿನಾಂಕ/Date: \_\_\_\_\_ ವರ್ಷ/Year: 20\_\_-\_\_ ಋತು/Season: \_\_\_\_\_

ರೂ. \_\_\_\_\_ (ರೂಪಾಯಿ) \_\_\_\_\_ ಮಾತ್ರ) ಗಳನ್ನು ತ್ರೀ \_\_\_\_\_

(ರೈತನ ಹೆಸರು) ಬಿನ್ / ಕೋ \_\_\_\_\_ (ತಂದೆ/ ಗಂಡನ ಹೆಸರು) ಇವರಿಂದ ಪ್ರಧಾನ ಮಂತ್ರಿ ಫಸಲು ಬಿಮಾ ಯೋಜನೆ / ಹವಾಮಾನ ಆಧಾರಿತ ಬೆಳೆ ವಿಮಾಯೋಜನೆಯಡಿ ಕೆಳಗಿನ ಬೆಳೆ(ಗಳು) ಹಾಗೂ ಪ್ರದೇಶಕ್ಕೆ \_\_\_\_\_ (ಋತು) \_\_\_\_\_ (ವರ್ಷ) ದ ಬೆಳೆ ವಿಮೆ ಬಾಬು ರೈತನ \_\_\_\_\_ ವಿಮಾ ಘಟಕದ ಪಾಲಿನ ವಿಮಾ ಕಂಪನಿ, ಪ್ರಸ್ತಾವನೆ (ಅರ್ಜಿ) ಸಂಖ್ಯೆ \_\_\_\_\_ ಸಂಬಂಧ ಸ್ವೀಕರಿಸಲಾಗಿದೆ./

Received Rs. \_\_\_\_\_ (Rupees \_\_\_\_\_ only) towards consideration as farmer's share of premium from Mr/Ms \_\_\_\_\_

\_\_\_\_\_ Son/ Daughter/ Wife of Mr/Ms \_\_\_\_\_ for insuring below mentioned crop(s) and area(S) under PMFBY / WBCIS during \_\_\_\_\_

\_\_\_\_\_ year \_\_\_\_\_ season with reference to Proposal Form No. \_\_\_\_\_ for \_\_\_\_\_ insurance unit

ಜಿಲ್ಲೆ/District	ತಾಲ್ಲೂಕು/Taluk	ವಿಮಾ ಘಟಕ/ IU Unit ಹೋಬಳಿ/Hobli ಗ್ರಾಮ ಪಂಚಾಯತ್/Gram Panchayat	ಬೆಳೆ/Crop (ನೀರಾವರಿ/ಮಳೆಆಶ್ರಿತ/ಅನಿರ್ದಿಷ್ಟ) /Irrigated/Rainfed/Notspecified	ವಿಮೆ ಪ್ರದೇಶ/Area Insured			ರೈತನ ಪಾಲಿನ ವಿಮಾಕಂಪನಿ (ರೂ) /Farmer's premium (Rs.)
				ಎಕರೆ/Acre	ಗುಂಟೆ/Guntas	ಅಣಾ/F gunta	

ಬ್ಯಾಂಕ್ ಮತ್ತು ಹೆಸರು ಮತ್ತು ವಿಳಾಸ/Bank and Name and Address

(ಬ್ಯಾಂಕಿನ ಅಧಿಕೃತ ಸಹಿದಾರರು/  
Authorized Signatory of Bank)

(ದಯಮಾಡಿ ಈ ಸ್ವೀಕೃತಿಯನ್ನು ಮುಂದಿನ ಉಲ್ಲೇಖಕ್ಕಾಗಿ ಸಂರಕ್ಷಿಸಿರಿ/Please preserve this Acknowledgment for future reference)

## ಘೋಷಣೆ/Declaration

1. ಪ್ರಸ್ತಾವನೆ ಪೂರ್ಣಗೊಳಿಸುವ ಮುನ್ನ ನನ್ನ ಸ್ವಂತಭಾಷೆಯಲ್ಲಿ ಈ ಯೋಜನೆಯ ಎಲ್ಲಾ ನಿಯಮ ನಿಬಂಧನೆಗಳನ್ನು ಓದಿ ಹೇಳಲಾಗಿದೆ ಮತ್ತು ನನಗೆ ಅರ್ಥವಾಗಿರುತ್ತದೆ / ಎಲ್ಲಾ ವಿವರಗಳನ್ನು ನನಗೆ ವಿವರಿಸಿ ತಿಳಿಸಲಾಗಿದೆ ಎಂದು ದೃಢೀಕರಿಸುತ್ತೇನೆ. ಮುಂದುವರಿದು ಮೇಲೆ ಒದಗಿಸಲಾದ ಎಲ್ಲಾ ವಿವರಗಳು ಸತ್ಯವೆಂದು ಮತ್ತು ಸರಿಯಾಗಿದೆ ಎಂದು ದೃಢೀಕರಿಸುತ್ತೇನೆ. ನಾನು ಎಲ್ಲಾ ವಾಸ್ತವಿಕ ವಿವರಗಳನ್ನು ಒದಗಿಸಿರುತ್ತೇನೆ. ಬೆಳೆವಿಮೆಗಾಗಿ ಪ್ರಸ್ತಾಪಿಸಲಾದ ಬೆಳೆ (ಗಳನ್ನು) ಯನ್ನು ನಾನು ಬಿತ್ತನೆಮಾಡಿರುತ್ತೇನೆ/ ಬಿತ್ತನೆಮಾಡಲು ಉದ್ದೇಶಿಸಿರುತ್ತೇನೆ. ನಾನು ಬೆಳೆ ಬದಲಾವಣೆ ಮಾಡಿದಲ್ಲಿ, ಬ್ಯಾಂಕ್ ಮೂಲಕ ವಿಮಾ ಕಂಪನಿಗೆ ಅಂತಿಮ ದಿನಾಂಕಕ್ಕಿಂತಲೂ ಮುನ್ನ ವಿವರಗಳನ್ನು ತಿಳಿಸಲು ಬದ್ಧನಾಗಿರುತ್ತೇನೆ ಮತ್ತು ಪಾವತಿಸಬೇಕಾದ ವ್ಯತ್ಯಾಸದ ಮೊತ್ತವನ್ನು ಪಾವತಿಸುತ್ತೇನೆ.

I hereby declare that the provisions of the scheme have been read and understood by / explained to me in details in my own language before completing the Proposal Form. I hereby further declare that the particulars furnished above are true and correct. I have made disclosed all material facts. I have sown/intend to sow the crop(s) proposed for insurance. Further, I undertake to inform the insurance company through Bank within the prescribed cut-off date, if there is a change in crop and pay any difference in premium which becomes payable.

2. ನಾನು ಮೇಲೆ ತಿಳಿಸಿದ ಸರ್ವೆ ನಂಬರಿನಲ್ಲಿ ಬೆಳೆದ ಬೆಳೆಗಾಗಿ ಈ ಋತುವಿನಲ್ಲಿ ಸದರಿ ಬೆಳೆ ವಿಮೆ ಯೋಜನೆಯಡಿ ಬೆಳೆ ವಿಮೆಗಾಗಿ ಯಾವುದೇ ಪ್ರಸ್ತಾವನೆಯನ್ನು ಸಲ್ಲಿಸಿರುವುದಿಲ್ಲ / ಬೇರೊಂದು ಪ್ರಸ್ತಾವನೆಯನ್ನು ಈ ಬ್ಯಾಂಕ್ ಶಾಖೆ / ಪ್ರಾಥಮಿಕ ಕೃಷಿ ಸಹಕಾರ ಸಂಘ ಅಥವಾ ವಿಮಾ ಕಂಪನಿಯ ಯಾವುದೇ ಮಧ್ಯಸ್ಥಿಕೆ ಏಜೆನ್ಸಿ ಅಥವಾ ಇತರೇ ಬ್ಯಾಂಕ್ ಶಾಖೆ / ಪ್ರಾಥಮಿಕ ಕೃಷಿ ಸಹಕಾರ ಸಂಘ ಅಥವಾ ಬೇರಾವುದೇ ಯೋಜನೆ ಅಥವಾ ಬೇರಾವುದೇ ವಿಮಾ ಕಂಪನಿಗೆ ಸಲ್ಲಿಸುವುದಿಲ್ಲ, ಸ್ಥಳೀಯ ಆಪತ್ತು / ಕೊಯಲೋತ್ತರ ಹಾನಿ ಉಂಟಾದಲ್ಲಿ ಯೋಜನೆಯ ಮಾರ್ಗಸೂಚಿಗಳನ್ವಯ ಸಂಭವಿಸಿದ ನಷ್ಟಗಳಿಗೆ, ನಷ್ಟ ಸಂಭವಿಸಿದ 48 ಗಂಟೆಗಳೊಳಗಾಗಿ ವಿಮಾ ಕಂಪನಿಗೆ ಮಾಹಿತಿ ನೀಡಲು ಬದ್ಧನಾಗಿರುತ್ತೇನೆ. ವಿಮಾ ಕಂಪನಿಯು ಮೌಲ್ಯ ಮಾಪಕರಿಗೆ ಎಲ್ಲಾ ರೀತಿಯಲ್ಲಿಯೂ ಸಹಕರಿಸುತ್ತೇನೆ. ಬಿತ್ತನೆ ಆಗದಿರುವ ಪ್ರಕರಣಗಳಲ್ಲಿ ಪಾವತಿಯಾದ ನಂತರ ಪಾಲಿಸಿ ರದ್ದುಗೊಳ್ಳುವುದು ಮತ್ತು ಮುಂದೆ ಯಾವುದೇ ಪಾವತಿ ದೊರೆಯದಿರುವುದು ನನಗೆ ಮನದಟ್ಟಾಗಿದೆ.

I have not submitted / I will not submit any other crop insurance proposal covering the above mentioned crop grown on above survey number during the season under the scheme either through this bank branch / PACS or any Insurance intermediary or any other bank branch / PACS or any other scheme or with any other insurance company. I undertake to inform insurance company within 48 hours of occurrence of loss caused due to perils mentioned in the scheme in case of localized calamity/post-harvest losses. I undertake to assist insurance company and its losses assessors in every manner. I understand that payment of claim under prevented sowing will lead to cancellation of policy and no further claim will be paid.

3. ಆರ್ಥಿಕ ಕಾರ್ಡ್ ಹೊಂದಿರುವವನಾದ / ಹೊಂದಿರುವವಳಾದ ನಾನು ನನ್ನ ಆರ್ಥಿಕ ಸಂಖ್ಯೆ ಮತ್ತು ನನ್ನ ವೈಯಕ್ತಿಕ ವಿವರಗಳನ್ನು ಕರ್ನಾಟಕ ಸರ್ಕಾರಕ್ಕೆ UIDAI ನೊಂದಿಗೆ ಸರಿ / ತಪ್ಪು ಎಂದು ದೃಢೀಕರಿಸುವ ಸಲುವಾಗಿ ಬಳಸಲು ಒಪ್ಪಿರುತ್ತೇನೆ. ಕರ್ನಾಟಕ ಸರ್ಕಾರದ ಕೃಷಿ, ಕಂದಾಯ, ತೋಟಗಾರಿಕೆ, ರೇಷ್ಮೆ ಇಲಾಖೆಗಳಿಗೆ ಸಂಬಂಧಿಸಿದ ವಿವಿಧ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಸಹಾಯಧನ ಸೌಕರ್ಯಗಳನ್ನು ಪಡೆಯುವ ಸಲುವಾಗಿ ನನ್ನ ಆರ್ಥಿಕ ಸಂಖ್ಯೆಯನ್ನು ಸಂಬಂಧಿಸಿದ ಇಲಾಖೆಯ ಡಾಟಾ ಬೇಸ್‌ನಲ್ಲಿ ಸಂಯೋಜಿಸಲು ಒಪ್ಪಿರುತ್ತೇನೆ. ಅಥವಾ ನಾನು ಆರ್ಥಿಕ ನೋಂದಣಿ ಮಾಡಿಸಿರುವುದಿಲ್ಲ, ಹಾಗೂ ಒಂದು ತಿಂಗಳಿನಲ್ಲಿ ಆರ್ಥಿಕ ನೋಂದಣಿಮಾಡಿಸಿ ನಂಬರ್ ನೀಡುತ್ತೇನೆ. (ಅನ್ವಯವಾಗದಿರುವುದನ್ನು ಹೊಡೆದು ಹಾಕಿ)

I, the holder of Aadhaar hereby give my consent to Government of Karnataka to use my Aadhaar number and demographic information for yes/no authentication with UIDAI. I agree to seed my Aadhaar number in the database for availing benefits under various welfare schemes of the Departments of Agriculture, Revenue, Horticulture, Sericulture OR I certify that I have not enrolled for Aadhaar and will enrol and get the Aadhaar card within one month. (Strike whichever is not applicable)

4. ಒಂದು ವೇಳೆ ಬೆಳೆ ಪರಿಹಾರ ಉದ್ದವಾದಲ್ಲಿ ಪರಿಹಾರ ಮೊತ್ತವನ್ನು ಆರ್ಥಿಕ ಮೂಲಕ ಪಾವತಿ ಮಾಡಲು ಒಪ್ಪಿರುತ್ತೇನೆ. I agree for Aadhaar enabled payment, if at all claims arises.

ಸ್ಥಳ / Place:

ದಿನಾಂಕ / Date:

ಸಹಿ / ಹೆಬ್ಬಟ್ಟು ಗುರುತು / Signature/Thumb impression of proposer

## ಬ್ಯಾಂಕ್‌ನ ಬಳಕೆಗಾಗಿ/for use by bank

ಅಧಿಸೂಚಿತ ಪ್ರದೇಶ (ಅನ್ವಯವಾಗುವಂತೆ) / Notified area (as applicable)		ಬೆಳೆ / Crop	ನೀರಾವರಿ / ಮಳೆ ಆಶ್ರಿತ / ಅನಿರದಿಷ್ಟ / Irrigated/Rainfed/ Notspecified		ವಿಮೆ ಪ್ರದೇಶ / Area insured			ವಿಮೆ ಮಾಡಿದ ಮೊತ್ತ (ರೂ.) / Sum insured (Rs.)	ಲೈತನ ವಿಮಾಕಂಠನ ದರ / Farmer's Premium Rate (%)	ಲೈತನ ವಿಮಾ ಕಂಠನ ರೂ. / Farmer's Premium (Rs)	ವಿಮಾಕಂಠನ ಪಾವತಿ ವಿವರಗಳು (ಪಾವತಿಯ ಉಲ್ಲೇಖಸಂಖ್ಯೆ ಮತ್ತು ಪಾವತಿ ದಿನಾಂಕ) / Details of Remittance of (premium Payment Reference Number & Payment Date:)
ಹೋಬಳಿ / Hobli	ಗ್ರಾಮ ಪಂಚಾಯತ್ ಹೋಬಳಿ / Gram Panchayat OR Hobli		ಎಕರೆ / Acre	ಗುಂಟೆ / Gunta	ಆಣ್ಣಾ / F gunta						

ಪ್ರೀಮಿಯಂ ಸಮಗ್ರವಾಗಿ ದಿನಾಂಕ /  
Premium debited/collected date

ಸಾಲದ ಮೊತ್ತ ರೂ. /  
Loan Amount (Rs).

ಸಾಲದ ವಿವರ / Loan details:

ಸಾಲದ ಖಾತೆ ಸಂಖ್ಯೆ / Loan A/c No:

### ವಿಮಾ ಅಧಿನಿಯಮದ ಸೆಕ್ಷನ್ 41 ರನ್ವಯ ರಿಯಾಯಿತಿಗಳ ನಿಷೇಧದ ಬಗ್ಗೆ ಕೆಳಕಾಣಿಸಿದ ನಿಯಮಗಳಿರುತ್ತವೆ / Prohibition of Rebates Section 41 of the Insurance Act provides as follows:

1. ಭಾರತ ದೇಶದಲ್ಲಿ ಯಾವುದೇ ವ್ಯಕ್ತಿಯು ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ವ್ಯಕ್ತಿಗೆ ಜೀವ ವಿಮಾ ಅಥವಾ ಇನ್ನಾವುದೇ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ಆಪತ್ತಿಗೆ ವಿಮೆಯನ್ನು ಹಿಂಪಡೆಯುವಂತೆ, ಅಥವಾ ನವೀಕರಿಸಲು ಅಥವಾ ಮುಂದುವರಿಸುವಂತೆ ಪಾವತಿಸಬೇಕಾದ ಯಾವುದೇ ಪೂರ್ಣ ರಿಯಾಯಿತಿ ಅಥವಾ ಭಾಗಶಃ ರಿಯಾಯಿತಿ ಅಥವಾ ಪಾಲಿಸಿಯಲ್ಲಿ ಸೂಚಿಸಲಾದ ವಿಮಾ ಕಂಠನ ಮೇಲಿನ ಯಾವುದೇ ರಿಯಾಯಿತಿ ಅಥವಾ ಯಾವುದೇ ವ್ಯಕ್ತಿ ಪಡೆಯಲು ಇಚ್ಛಿಸುತ್ತಾ ಪಾಲಿಸಿ ಅಥವಾ ನವೀಕರಿಸುವ ಅಥವಾ ಮುಂದುವರಿಸುವ ಪಾಲಿಸಿಗೆ ಯಾವುದೇ ರಿಯಾಯಿತಿಯನ್ನು ಪಡೆಯಲು, ವಿಮಾದಾರರಿಗೆ ಸಂಬಂಧಿಸಿದಂತೆ ಪ್ರಕಟಿತವಾದ ಮಾರ್ಗಸೂಚಿಗಳು ಅಥವಾ ತಃಖ್ತೆಗಳನ್ನು ಹೊರತುಪಡಿಸಿ, ಪೋಲ್ಟಾಹಿಸುವುದನ್ನು ಅಥವಾ ಪೋಲ್ಟಾಹಿಸಲು ಪ್ರೇರೇಪಿಸುವುದನ್ನು ನಿಷೇಧಿಸಿದೆ. ಈ ಸೆಕ್ಷನ್ ನಿಯಮಗಳಿಗೆ ಬದ್ಧತೆ ತೋರದ ಯಾವುದೇ ವ್ಯಕ್ತಿಯು ರೂ.500 / - ರವರೆಗೆ ದಂಡಕ್ಕೆ ಅರ್ಹನಾಗುತ್ತಾನೆ. / No person shall allow, or offer to allow, either directly or indirectly as an inducement to any person to take out or renew or continue an insurance in respect to any kind of risk relating to lives or property in India, any rebate of the whole or part of the commission payable or any rebate of the premium shown on the policy nor shall any person taking out or renewing or continuing a policy accept any rebates except such rebate as may be allowed in accordance with the published prospectus or tables of the insurer. Any person making default in complying with the provisions of this section shall be punishable with fine which may extend to five hundred rupees.

ಸೂಚನೆ: 1. ವಿಮೆಯ ಪ್ರಸ್ತಾವನೆಯನ್ನು ವಿಮಾ ಕಂಪನಿಯು ಸ್ವೀಕರಿಸುವವರೆಗೆ ಹಾಗೂ ವಿಮಾ ಮೊತ್ತ ಪಾವತಿಯಾಗುವವರೆಗೆ ವಿಮಾ ಕಂಪನಿಯು ಜವಾಬ್ದಾರಿ ಇರುವುದಿಲ್ಲ, ಷರತ್ತುಗಳು ಹಾಗೂ ನಿಬಂಧನೆಗಳನ್ನು ಸ್ವೀಕೃತಿಯ ಹಿಂಬಾಗದಲ್ಲಿ ಮುದ್ರಿಸಲಾಗಿದೆ. / NOTE: 1. The liability of the Insurance Company does not commence until his proposal has been accepted by the Insurance Company and the premium is paid. The detailed terms and conditions are printed at the back of Acknowledgement.

2. In case of any grievance please contact the grievance redressal officer of our Insurance Company or logon to our website. Toll free no. \_\_\_\_\_

### ಷರತ್ತುಗಳು ಹಾಗೂ ನಿಬಂಧನೆಗಳು / Terms and conditions: (to be printed on back of the acknowledgment)

- ಬೆಳೆ ವಿಮೆಯು ಕಡ್ಡಾಯವಾಗಿ ಕೆಂದ್ರ ಸರ್ಕಾರದ ಕೃಷಿ, ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆಯ ಪ.ಮ.ಫ.ಬಿ.ಯೋ / ಹ.ಆ.ಬಿ.ವಿ.ಯೋ. ಗಳ ಮಾರ್ಗಸೂಚಿಗಳು ಹಾಗೂ ರಾಜ್ಯ ಸರ್ಕಾರದ ಆಯಾ ಋತುವಿನ ಅಧಿಸೂಚನೆಯನ್ವಯ ಅಗಿಯುತ್ತದೆ. / The coverage under PMFBY/WBCIS will be strictly as per operational guidelines framed by DAC & FW, GOI and the notification issued by the state government for the relevant season.
- ಪ್ರಸ್ತಾವಕನು ಎಲ್ಲಾ ಮಾಹಿತಿಯನ್ನು ನೀಡತಕ್ಕದ್ದು ನೀಡಿದ ಮಾಹಿತಿಯಲ್ಲಿ ಯಾವುದೇ ರೀತಿಯ ವ್ಯತ್ಯಾಸವಿದ್ದಲ್ಲಿ ಬೆಳೆ ವಿಮೆ ರದ್ದಾಗುವ ಹಾಗೂ ವಿಮಾ ಕಂಠನನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆವಿರುತ್ತದೆ. ಸದರಿ ಮಾಹಿತಿ ವ್ಯತ್ಯಾಸವು ವಿಮೆ ಮಾಡಿಸಿದ ಬೆಳೆ, ಋತು, ಅಧಿಸೂಚಿತ ಪ್ರದೇಶ, ವಿಮೆಯ ಆಸಕ್ತಿ ಸೇರಿರುತ್ತದೆ ಹಾಗೂ ಇವುಗಳಿಗೆ ಸೀಮಿತವಾಗಿರುವುದಿಲ್ಲ. / The proposer shall disclose all material facts. Any discrepancy discovered later may lead to cancellation of insurance covered and forfeiture of premium. Material facts for this purpose will include but not restricted to facts relevant to crop insured, season insured, notified area insured and insurable interest.
- ಪ್ರಸ್ತಾವನೆ ಸಹಿ ಮಾಡಿದರೇ ಇದ್ದಲ್ಲಿ / ಪೂರ್ಣ ಗೋಪಿಸಿದೇ ಇದ್ದಲ್ಲಿ / ವಿಮಾಬೇಡಿಕೆಗೆ ಪೂರಕವಾಗಿ ಅನ್ವಯವಾಗುವ ದಾಖಲೆಗಳನ್ನು ಲಗತ್ತಿಸದೇ ಇದ್ದಲ್ಲಿ / ರೈತ ತನ್ನ ವಿಮಾಕಂಠನ ಪಾಲಿಸಿಯನ್ನು ಸಂಪೂರ್ಣವಾಗಿ ಪಾವತಿ ಮಾಡದಿದ್ದಲ್ಲಿ ಅಂತಹ ಪ್ರಸ್ತಾವನೆಯನ್ನು ತಿರಸ್ಕರಿಸಲು ವಿಮಾಕಂಪನಿಯು ಹಕ್ಕನ್ನು ಹೊಂದಿರುತ್ತದೆ. / The insurance company reserve the right to reject this proposal if it is not signed / not completely filled / required documents in support of insurable interest are not enclosed / full share of farmer's premium is not paid.
- ಪ್ರಸ್ತಾವಕನು ಬೆಳೆಯಲ್ಲಿ ಬಿತ್ತನೆ ಬದಲಾವಣೆ, ಬ್ಯಾಂಕ್ ಖಾತೆಯಲ್ಲಿ ಮತ್ತು ವಿಮೆ ಆಸಕ್ತಿಯಲ್ಲಿ ಆಡುವ ಯಾವುದೇ ಬದಲಾವಣೆಯನ್ನು ಒಂದು ವಾರದ ಒಳಗಾಗಿ ವಿಮಾಕಂಪನಿಗೆ ತಿಳಿಸುವುದಕ್ಕೆ ಹೊಂದಿರುತ್ತಾನೆ ತಪ್ಪಿದ್ದಲ್ಲಿ ಮೇಲಿನ 2 ಅನ್ವಯಿಸಲಿದೆ. / Proposer undertakes to inform the insurer in the event of any change in crop, extent of area sown, bank account and insurable interest within one week, otherwise point no.2 will follow.
- ಪ್ರಸ್ತಾವಕನು ಸ್ಥಳೀಯ ಆಪತ್ತು / ಕೊಯಲೋತ್ತರ ನಷ್ಟ ಉಂಟಾದ ಸಂದರ್ಭಗಳಲ್ಲಿ ಯೋಜನೆಯ ಮಾರ್ಗಸೂಚಿಗಳಲ್ಲಿ ಸೂಚಿಸಿರುವ ಅಪಾಯಗಳಿಂದ ಉಂಟಾದ ಹಾನಿಯನ್ನು 48 ಗಂಟೆಗಳ ಒಳಗೆ ವಿಮಾಕಂಪನಿಗೆ ತಿಳಿಸುವುದಕ್ಕೆ ಹೊಂದಿರುತ್ತಾನೆ. / Proposer undertakes to inform insurance company within 48 hours of occurrence of loss caused due to perils mentioned in the scheme in case of localized calamity/ post-harvest losses.
- ಪ್ರಸ್ತಾವಕನು ವಿಮಾಕಂಪನಿಗೆ ಮತ್ತು ಅದರ ನಷ್ಟಮೌಲ್ಯ ಮಾಪಕರಿಗೆ ಎಲ್ಲಾ ರೀತಿಯಲ್ಲಿ ಸಹಕರಿಸಲು ಬದ್ಧನಾಗಿರುತ್ತಾನೆ. / Proposer undertakes to assist insurance company and its loss assessors in every manner.
- ಬಿತ್ತನೆಯಾಗದ ಪ್ರಕರಣಗಳಲ್ಲಿ ವಿಮಾ ಪಾವತಿ ಮಾಡದಿದ್ದಲ್ಲಿ ಪಾಲಿಸಿ ರದ್ದುಗೊಳ್ಳುತ್ತದೆ ಮತ್ತು ಯಾವುದೇ ವಿಮಾ ಪರಿಹಾರ ದೊರೆಯುವುದಿಲ್ಲ. / Payment of claim under prevented sowing will lead to cancellation of policy and no further claim will be payable.
- ಅಗತ್ಯವಿದ್ದಲ್ಲಿ ಪ್ರಸ್ತಾವಕನು ತನ್ನ ಗುರುತಿನ ಮತ್ತು ವಿಳಾಸದ ದಾಖಲೆಗಳನ್ನು ವಿಮಾಪರಿಹಾರ ಬೇಡಿಕೆ ಸಂದರ್ಭದಲ್ಲಿ ಸಲ್ಲಿಸಬೇಕಾಗುತ್ತದೆ. / If required, at the time of claim, if any, the insured may be required to submit identity and address proof.
- ಪ್ರಸ್ತಾವಕನು ವಿಮಾಪರಿಹಾರ ಪಡೆದದ್ದಕ್ಕಾಗಿ ಬಿಡುಗಡೆ ಪ್ರಮಾಣಪತ್ರವನ್ನು / ರಸೀದಿಯನ್ನು ನೀಡಲು ಬದ್ಧನಾಗಿರುತ್ತಾನೆ. / If required, at the time of claim, if any, the insured may be required to submit identity and address proof.